



ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 105 (33)
 ಮಾನ್ಯ ಸದಸ್ಯರ ಹೆಸರು : ಶ್ರೀ ಟಿ.ಎ.ಶರವಣ
 ಉತ್ತರಿಸುವ ದಿನಾಂಕ : 17-08-2026
 ಉತ್ತರಿಸುವ ಸಚಿವರು : ಸಮಾಜ ಕಲ್ಯಾಣ ಸಚಿವರು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳಿಗೆ ಕಿಯೋನಿಕ್ಸ್ ಸಂಸ್ಥೆಯ ಮೂಲಕ 550 ಅರೆ ಸ್ವಯಂಚಾಲಿತ ಚಪಾತಿ ತಯಾರಿಸುವ ಯಂತ್ರಗಳನ್ನು ಖರೀದಿಸುವಲ್ಲಿ ನಡೆದ ಅಕ್ರಮದಿಂದಾಗಿ ಕಿಯೋನಿಕ್ಸ್ ಸಂಸ್ಥೆಗೆ ಸುಮಾರು ಅನಗತ್ಯ ಲಾಭ ಮಾಡಿಕೊಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?	ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳಿಗೆ ಕಿಯೋನಿಕ್ಸ್ ಸಂಸ್ಥೆಯ ಮೂಲಕ semi Automatic Chapatti Machines ಗಳನ್ನು ಖರೀದಿಸುವಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ಸುಮಾರು ಅನಗತ್ಯ ಲಾಭ ಮಾಡಿಕೊಟ್ಟಿರುವುದಾಗಿ ಮಹಾಲೇಖಪಾಲರ ಆಂತರಿಕ ಲೆಕ್ಕಪರಿಶೋಧನೆಯಲ್ಲಿ (CAG) ವರದಿಯಾಗಿದೆ. ಅದರಂತೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಸಕಇ 228 ಪಕಸೆ 2020, ದಿನಾಂಕ:26-03-2021(1) ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಕಇ 228 ಪಕಸೆ 2020, ದಿನಾಂಕ:01-04-2021(2)ರ ಆದೇಶಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ semi Automatic Chapatti Machines ಗಳನ್ನು ಪ್ರತಿ ಯಂತ್ರಕ್ಕೆ ರೂ.3.35 ಲಕ್ಷ (ತೆರಿಗೆ ಪ್ರತ್ಯೇಕ) ಗಳಂತೆ ಕಿಯೋನಿಕ್ಸ್ ಸಂಸ್ಥೆಯ ವತಿಯಿಂದ ತಲಾ ರೂ.5.00 ಕೋಟಿಗಳಂತೆ ಒಟ್ಟು ರೂ.10.00ಕೋಟಿ ಮಿತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಕೆ.ಟಿ.ಪಿ.ಪಿ ಕಾಯ್ದೆ 1999ರ ಕಲಂ 4(ಜಿ)ರನ್ವಯ ಕಿಯೋನಿಕ್ಸ್ ಸಂಸ್ಥೆಯ ಮೂಲಕ ಸರಬರಾಜು ಪಡೆಯಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಅದರನ್ವಯ 14 ಜಿಲ್ಲೆಗಳಲ್ಲಿ 252 ಸಂಖ್ಯೆ semi Automatic Chapatti Machines ಗಳನ್ನು ಖರೀದಿಸಲು ರೂ.9.98 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ.
ಆ)	ಚಪಾತಿ ತಯಾರಿಸುವ ಯಂತ್ರಗಳು ಮುಕ್ತ ಮಾರುಕಟ್ಟೆಯಲ್ಲಿ ಹಾಗೂ ಕೇಂದ್ರ ಸರ್ಕಾರದ ಇ-ಮಾರುಕಟ್ಟೆ (GeM) ಪೋರ್ಟಲ್‌ನಲ್ಲಿ ಸುಲಭವಾಗಿ ಲಭ್ಯವಿದ್ದರೂ ಸಹ, ಇಲಾಖೆಯು ಮುಕ್ತ ಟೆಂಡರ್ ಮೂಲಕ ಸ್ಪರ್ಧಾತ್ಮಕ ದರಗಳನ್ನು ಪಡೆಯುವ ಪ್ರಯತ್ನ ಮಾಡದೆ, ಯಾವುದೇ ಮಾರುಕಟ್ಟೆ	ಸರ್ಕಾರದ ಅಧಿಸೂಚನೆ ಸಂಖ್ಯೆ:ಆಇ 498 ವೆಚ್ಚ-12/2020, ದಿನಾಂಕ:25-11-2020ರಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಕಲಂ 4(ಜಿ) ರಡಿ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿ ಆದೇಶಿಸಿದೆ. ಸದರಿ ಆದೇಶವನ್ನು ಅಡಕವಿರಿಸಿ ಮಾನ್ಯ ಅಧ್ಯಕ್ಷರು, ಕಿಯೋನಿಕ್ಸ್ ರವರು ದಿನಾಂಕ:11.11.2020 ರಲ್ಲಿ ರೂ.4,25,000/-ಗಳಿಗೆ full Automatic Chapatti

	ಸಮೀಕ್ಷೆ ನಡೆಸದೇ ನೇರವಾಗಿ ಕಿಯೋನಿಕ್ಸ್ ಸಂಸ್ಥೆಗೆ ಕೆಟಿಪಿಪಿ ಕಾಯ್ದೆಯ 4(ಜಿ) ಅಡಿಯಲ್ಲಿ ವಿನಾಯಿತಿ ನೀಡಿ ಏಕಪಕ್ಷೀಯವಾಗಿ ಖರೀದಿಸಲು ಇದ್ದ ಬಲವಾದ ಕಾರಣಗಳೇನು?	Machines ಗಳನ್ನು KEONICS ಸಂಸ್ಥೆಯ ಮೂಲಕ 4(ಜಿ) ವಿನಾಯಿತಿಯಡಿ ಸರಬರಾಜು ಪಡೆಯಲು ಮನವಿ ಸಲ್ಲಿಸಿದ್ದು, ಅದರಂತೆ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ಇ)	ಇಲಾಖೆಯ ಆಂತರಿಕ ಪತ್ರ ವ್ಯವಹಾರಗಳ ಪ್ರಕಾರ ಪ್ರತಿಯಂತ್ರದ ನೈಜ ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ದರವನ್ನು ನಿಗದಿಪಡಿಸಿ, ಭಾರಿ ಅನಗತ್ಯ ಲಾಭ ಮಾಡಿಕೊಟ್ಟಿರುವುದು ನಿಜವೇ?	ಆದೇಶದಲ್ಲಿ KTPP ಕಾಯ್ದೆ 1999 ನಿಯಮ 2000 ರಂತೆ 4(g) ವಿನಾಯಿತಿ ಹೊಂದಿರುವ ಸಂಸ್ಥೆಗಳ ಮೂಲಕ ಖರೀದಿಸುವಾಗ ಆರ್ಥಿಕ ಇಲಾಖೆ ನಿರ್ದೇಶನದಂತೆ ಸಮಂಜಸ ದರಗಳಲ್ಲಿ ಸಂಗ್ರಹಿಸುವುದು ಸಂಗ್ರಹಣಾ ಸಂಸ್ಥೆಗಳು ಖಾತರಿಪಡಿಸಬೇಕಾಗಿರುತ್ತದೆ. ಈ ಬಗ್ಗೆ ಮೊದಲನೇ ಹಂತದಲ್ಲಿ KEONICS ಸಂಸ್ಥೆಯವರು ಟೆಂಡರ್ ಮಾಡಿ ಪ್ರಸ್ತಾವಿತ ದರಗಳನ್ನು ಖಾತ್ರಿಪಡಿಸಿಕೊಂಡು ನಂತರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಾಗಿರುತ್ತದೆ.
ಈ)	ಇಲಾಖಾ ಅಧಿಕಾರಿಗಳ ಜಂಟಿ ಭೌತಿಕ ಪರಿಶೀಲನೆಯಲ್ಲಿ ಕೇವಲ ಶೇ.8 ರಷ್ಟು ಹಾಸ್ಟೆಲ್‌ಗಳು ಮಾತ್ರ ಈ ಯಂತ್ರಗಳನ್ನು ಬಳಸುತ್ತಿದ್ದು ಇನ್ನುಳಿದ ಕಡೆಗಳಲ್ಲಿ ನಿಷ್ಪ್ರಯೋಜಕವಾಗಿ ಬಿದ್ದಿರುವುದು ಸಚಿವಾಲಯದ ಗಮನಕ್ಕೆ ಬಂದಿದೆಯೇ ಖರೀದಿಸುವ ಮುನ್ನ ಹಾಸ್ಟೆಲ್‌ಗಳ ನೈಜ ಅಗತ್ಯತೆ ಮತ್ತು ಬೇಡಿಕೆ ಪತ್ರಗಳ ಮೌಲ್ಯ ಮಾಪನವನ್ನು ಏಕೆ ಮಾಡಲಾಗಿಲ್ಲ?	ಆಡಿಟ್ ತಂಡವು ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿ ತಪಾಸಣೆ ನಡೆಸಲಾದ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿ ನಿಲಯಗಳಲ್ಲಿ ಉಪಯೋಗಿಸದೇ ಇರುವ ಬಗ್ಗೆ ಪ್ರಸ್ತಾವಿಸಿರುತ್ತಾರೆ ಇದು ಅಡುಗೆ ಸಿಬ್ಬಂದಿಗಳಿಗೆ ಯಂತ್ರದ ಉಪಯೋಗಿಸುವ ವಿಧಾನದ ಬಗ್ಗೆ ತರಬೇತಿ ನೀಡದೆ ಇರುವುದೇ ಕಾರಣವಾಗಿರುತ್ತದೆ. ನಂತರದಲ್ಲಿ ತರಬೇತಿ ನೀಡಿ ಎಲ್ಲಾ ಯಂತ್ರಗಳನ್ನು ಉಪಯೋಗಿಸಲು ನಿರ್ದೇಶನ ನೀಡಲಾಗಿರುತ್ತದೆ.
ಉ)	ಈ ಭಾರಿ ಆರ್ಥಿಕ ನಷ್ಟ ಮತ್ತು ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಶಿಸ್ತು ಕ್ರಮ ಅಥವಾ ಉನ್ನತ ಮಟ್ಟದ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗಿದೆಯೇ; ಉಪಯೋಗವಿಲ್ಲದೇ ಬಿದ್ದಿರುವ ಯಂತ್ರಗಳನ್ನು ಅರ್ಹ ಹಾಸ್ಟೆಲ್‌ಗಳಿಗೆ ಸ್ಥಳಾಂತರಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು?	KEONICS ಸಂಸ್ಥೆಯು ರಾಜ್ಯ ಸರ್ಕಾರಿ ಸಾಮ್ಯದ ಸಂಸ್ಥೆಯಾಗಿರುವುದರಿಂದ ಹಾಗೂ 4(ಜಿ) ವಿನಾಯಿತಿ ನೀಡಿರುವುದರಿಂದ, KEONICS ರವರ 4(ಜಿ) ವಿನಾಯಿತಿಗೆ ದರಸಂಧಾನ ಮಾಡಲು ಅವಕಾಶವಿಲ್ಲದೇ ಇರುವುದರಿಂದ ಸಮಂಜಸ ದರಗಳನ್ನು ಮಾತ್ರ ಖಾತ್ರಿ ಮಾಡಿಸಿಕೊಂಡು ಆದೇಶ ನೀಡಲು ಸೂಚಿಸಲಾಗಿರುತ್ತದೆ. ಪ್ರಸ್ತುತ ಜಿಲ್ಲೆಗಳಲ್ಲಿ ಸದರಿ ಯಂತ್ರವನ್ನು ಸಿಬ್ಬಂದಿಗಳಿಗೆ ತರಬೇತಿ ನೀಡಿ ಉಪಯೋಗಿಸುತ್ತಿರುವ ಬಗ್ಗೆ ಜಿಪಿಎಸ್ ಪೋರ್ಟೋ ಸಹಿತ ವರದಿಯನ್ನು ಪಡೆಯಲಾಗಿದ್ದು ಉಪಯೋಗವಿಲ್ಲದೆ ಯಾವುದೇ ಯಂತ್ರಗಳು ದಾಸ್ತಾನು ಇರುವುದಿಲ್ಲ. ಈ ಬಗ್ಗೆ ಜಿಲ್ಲೆಗಳಿಂದ ಸ್ನೇಹಿತವಾದ ವರದಿಯನ್ನು ಕ್ರೂಡೀಕರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವರದಿ ಸಲ್ಲಿಸಲಾಗಿರುತ್ತದೆ.